

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ತಿರುವಾಯ್ಮೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತಿರುವಾಯ್ಮೊಳಿ ತ್ತನಿಯನ್ಗಳ್ ॥

ನಾಥಮುನಿಗಳ್ ಅರುಳಿಚ್ಚೆಯ್ದುದು

ಭಕ್ತಾಮೃತಂ ವಿಶ್ವಜನಾನುವೋದನಂ

ಸರ್ವಾರ್ಥದಂ ಶ್ರೀಶರಕೋಪವಾಙ್ಮಯಂ |

ಸಹಸ್ರಶಾಖೋಪನಿಷತ್ಸಮಾಗಮಂ

ನಮಾಮೃಹಂ ದ್ರಾವಿಡವೇದಸಾಗರಂ ||

ಈಶ್ವರಮುನಿಗಳ್ ಅರುಳಿಚ್ಚೆಯ್ದುದು

ತಿರುವಱುದಿ ನಾಡೆನ್ನುಂ * ತೇ ಕುರುಗೂರ್ ಎನ್ನುಂ *

ಮರುವಿನಿಯ ವಣ್ ಪೊರುನಲ್ ಎನ್ನುಂ * -ಅರುಮಱೈಗಳ್

ಅಂದಾದಿ ಶೆಯ್ಯಾರ್ * ಅಡಿಯಿಣೈಯೇ ಎಪ್ಪೊಱುದುಂ *

ಶಿಂದಿಯಾಯ್ ನೆಂಜೇ ! ತೆಳಿಂದು

ಶೊಟ್ಟೈ ನಮ್ಬಿಗಳ್ ಅರುಳಿಚ್ಚೆಯ್ದುದು

ಮನತ್ತಾಲುಂ ವಾಯಾಲುಂ * ವಣ್ ಕುರುಗೂರ್ ಪೇಣುಂ *

ಇನತ್ತಾರೈಯಲ್ಲಾ ದಿಱೈಂಜೇ * -ತನತ್ತಾಲುಂ

ಏದುಂ ಕುಱೈವಿಲೇ * ಎಂದೈ ಶಡಗೋಬ್ *

ಪಾದಂಗಳ್ ಯಾಮುಡೈಯ ಪಱ್ಱು

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱು sounds almost like ಟ್ರಿ , ಱ್ಱೈ like ಟ್ರಿ , and so on. The consonant-cluster ನ್ಱು is pronounced somewhere between ನ್ನು and ನ್ಱು. It is, however, colloquially acceptable to pronounce the clusters ಱ್ಱು and ನ್ಱು as ತ್ತ and ನ್ನ, respectively.

ಅನಂದಾಱ್‌ವಾನ್ ಅರುಳಿಚ್ಚೆಯ್ದುದು

ಏಯ್‌ಂದಬೆರುಂಗೀರ್ತ್ತಿ * ಇರಾಮಾನುಶಮುನಿ ತನ್ *
 ವಾಯ್‌ಂದಮಲರ್ ಪ್ಪಾದಂ ವಣಂಗುಗಿನ್ನೇ * -ಆಯ್‌ಂದ ಪೆರುಂ
 ಶೀರಾರ್ ಶಡಗೋಬನ್ * ಶೆಂದಮಿಱ್ ವೇದಂ ತರಿಕ್ಕುಂ *
 ಪೇರಾದ ಉಳ್ಳಂ ಪೆಱ

ಭಟ್ಟರ್ ಅರುಳಿಚ್ಚೆಯ್ದವೈ

ವಾನ್ ತಿಗಲುಂ ಶೋಲೈ * ಮದಿಳರಂಗರ್ ವಣ್ ಪುಗಱ್‌ಮೇಲ್ *
 ಆನ್ ತಮಿಱ್‌ಮುಱೈಗಳ್ ಆಯಿರಮುಂ * -ಈನ್
 ಮುದಲ್ದಾಯ್ ಶಡಗೋಬನ್ * ಮೊಯ್ಯಾಲ್ ವಳರ್ತ್ತ *
 ಇದತ್ತಾಯ್ ಇರಾಮಾನುಶನ್

ಮಿಕ್ಕ ಇಱೈನಿಲೈಯುಂ * ಮೆಯ್ಯಾಂ ಉಯಿರ್ನಿಲೈಯುಂ *
 ತಕ್ಕ ನೆಱೈಯುಂ * ತಡೈಯಾಗಿತ್ತೊಕ್ಕಿಯಲುಂ *
 ಊಱ್‌ವಿನೈಯುಂ ವಾಱ್‌ವಿನೈಯುಂ * ಓದುಂ ಕುರುಗೈಯರ್ ಕೋ *
 ಯಾಱಿನಿಶೈ ವೇದ ತ್ತಿಯಲ್

|| ನಮ್ಮಾಱ್‌ವಾರ್ ತಿರುವಡಿಗಳೇ ಶರಣಂ ||